

# ಒಂದು ಒಕ್ಕೆಯ ವಿಜಾರ ಕೆಬ್ಬಡಾಗಿ ಪರಿಣಮಿಸಿತು

**ಪತ್ರಾಯ 15:1-6; ಮಾತ್ರ 7:1-5, 9-13,**

## ಒಂದು ನಿರ್ತಪ ನೋಟ

*Fiddler on the Roof*, ಎಂಬ ನಾಟಕದಲ್ಲಿ, ತರುಣ ಜನಾಂಗದವರು ಹಳೆಯ ಮಾರ್ಗಗಳನ್ನು ಅಲ್ಲವಾಗಿ ಕಾಳಿಪುದನ್ನು ಕಂಡಾಗ ಒಬ್ಬ ಯೆಹೆಡಿ ತಂದೆಯು ಅಥಾತಕೆನ್ನಿಳಿಗಾದಾಗ ಆತನು “ನಂತ್ರದಾಯ, ನಂತ್ರದಾಯ” ಎಂಬ ಬಗ್ಗೆ ಹಾಡನ್ನು ಹಾಡುತ್ತಾನೆ! ಈ ಸ್ನಿಫ್‌ವೇಳವನ್ನು ನೊಳಿಸುವವನ್ನು ನಾಲಿ, ಅದರಲ್ಲ ಒಳಗೊಂಡ ಎಲ್ಲರ ಬಗ್ಗೆ ನಾನು ಅಂತರೆಂದ ಹೊಂದಿರುವವನಾಗಿದ್ದೇನೆ. ಅಜರಣೆಗಳಿಂದ ದೊಜ್ಜಿಗೆದ್ದು ನಾಶವಾಗುತ್ತದೆ ಎಂಬುದನ್ನು ನೊಳಿಸುವವರಾಗಿದ್ದಾರೆ.

ಈ ನಾಟಕದಲ್ಲಿನ ತಂದೆಯು ತನ್ನ ಸಮಯದಲ್ಲಿನ ಕೆಲ ನಂತ್ರದಾಯಗಳನ್ನು ಈ ದಿನಗಳಲ್ಲ ತಾನು ಅದನ್ನು ಹೇಗೆ ತಿಳಿಯಬಹುದೆಂದು ಉಹಿಹಿಸಿ ಅದರ ಸವಾಲನಿಂದ ದಂಗಾದನು. ಅಲ್ಲ ಅವಧಿಯಲ್ಲ ಗೌರವಯುತ ನಂತ್ರದಾಯಗಳ ಕಡಿಮೆ ಸಮಯದಲ್ಲ ಕೆಲವೇ ಕೆಲವು ಶಾಶ್ವತ ಸಂಗತಿಗಳನ್ನು ಒಳಗೊಂಡು ಬದಲಾಗಿದೆ. ಜೀವಿತದ ಅರ್ಥವನ್ನು ಹುಡುಕುತ್ತಿರುವಂತಹ ಜನಲಿಗೆ, ಈಗಾಗಲೇ ತೆಗೆದುಹಾಕಲ್ಪಿಸ್ತ ಹೊಲ್ಯೂಗ್‌ಜಿಂದ “ತಾವು ಯಾರು” ಎಂದು ಕಂಡುಹೊಳ್ಳಲು ತ್ವರಿತವಾಗಿ ಇದು ಗಾಜಾಗೆನಿಂಬಿನ ಸಮಯ ವಾಗಿದೆ.

ಇದು ಸಮಾಜದಲ್ಲಿ ಮಾತ್ರ ನಿಜವಾಗಿರುವುದಿಲ್ಲ, ಅದರೆ ಧಾರ್ಮಿಕತೆಯಲ್ಲಿಯೂ ನಕ ಸಿಜವಾದದ್ದು ಆಗಿದೆ. ಇತರರು ಹಿಂದಿನದನ್ನು ಹಿಡಿದುಹೊಳ್ಳಲು ಬಹುವಾಗಿ ತ್ವರಿತವಾಗಿ ಹಾಕಿದ್ದಾರೆ, ಅದರೆ ಈಗಾಗಲೇ ಸಂಬಂಧಿಸಿದಂತೆ, “ನಂತ್ರದಾಯಕಾದ” ಯಾವುದೇ ಆಗೇ ತಂತಾನೇ ದೂರವಿಡುವಂತದ್ದು, ಆಗಿದೆ. ಸುರಕ್ಷಿತವಾದ ಮತ್ತು ಖಿತವಾದ ನೆಲವು ಇದೆಯಾ? ಹಾಗಿದ್ದಾರೆ, ಅದು ಯಾವದು? ಸಂತ್ರದಾಯಗಳ ಯಾವಾಗ ಒಳೆಯವು ಆಗುತ್ತವೆ ಮತ್ತು ಯಾವಾಗ ಕೆಬ್ಬಪುಗಳಾಗುತ್ತವೆ? ಎಂಬ ಕೆಲ ತ್ವರ್ತಿಗಳ ನಾವು ಜೀವಿಸುವ ಆನ್ತರ್ವ್ಯಂತವಾದ ಜಗತ್ತಿನಲ್ಲಿ ಬಿಲು ಮಹತ್ವವಾದವು ಆಗಿದೆ.

ತನ್ನ ಶಿಕ್ಷ್ಯರು “ಹಿಲಿಯರ ಸಂತ್ರದಾಯವನ್ನು” ಕೆಡಸಿದ್ದಾರೆ ಎಂಬ ಅವರ ವಿರುದ್ಧ ಆರೋಪವನ್ನು ಯೀಳು ಸಮರ್ಪಿಸಿಕೊಂಡಿರುವ ಸಂತ್ರದಾಯಗಳ ಬಗ್ಗೆ ನುಡಿಭಂವಾದ ಜರ್ಜೆಯ ಬ್ಯಾಬಲ್ನಾನ್‌ಲ್ಲಿ ಮತ್ತು ಮಾತ್ರ 15 ಮತ್ತು ಮಾತ್ರ 7ರಲ್ಲಿ ಸಿಕ್ಕುಪುದಾಗಿದೆ. ಈ ಎರಡು ಹಲಿಜ್ಫೆಂಡಗಳ ವಿಭಿನ್ನ ಲೀಡಿಯ ಮಾರ್ಗಗಳಲ್ಲಿ ಸಿಕ್ಕುಪುದಾಗಿದೆ. ಆದರೆ ನಾವು ಅವುಗಳನ್ನು ಈ ತ್ವರಂಗದಲ್ಲಿ ಮತ್ತು ಮುಂದಿನ ತ್ವರಂಗದಲ್ಲಿ ಬಳಸಿ ಈಗಾಗಲೇ ಹೇಳಲಾದ ತ್ವರ್ತಿಗಳಿಗೆ ಉತ್ತರವನ್ನು ಕಂಡುಹಿಡಿಯಲು ತ್ವರಿತವಾಗಿದ್ದೀರುತ್ತಾನೆ.<sup>1</sup>

ಇವುಗಳ ಸಿದ್ಧಪಡಿಸುವುದಕ್ಕೆ ಕಷ್ಟಕರವಾದ ತ್ವರಂಗಗಳಾಗಿದೆ. ಸಂತ್ರದಾಯಕ್ಕೆ ದೃಢನಂತಲ್ಲದಿಂದ ಹೊಂದಿಕೊಳ್ಳುವದು ಮತ್ತು ಅದನ್ನು ಹಾಗೆಯೇ ಜಟ್ಟು ಜಡಲು ಯೋಜಿಸುವದನ್ನು ನಾವು ಕಂಡುಹೊಳ್ಳುವದು ಯಾವಾಗಲೂ ನರಭವಾದ್ದು ಅಲ್ಲ. ಬಿಂಬಿತವಾದವುಗಳನ್ನು ಅಲಕ್ಷಿಸಲು ಮತ್ತು ಅತಿ ಕಿಂಬಾದವುಗಳನ್ನು ಹಾಗೇ ಜಟ್ಟು ಜಡಲು ಅವುಗಳ ಸ್ಥಾನವನ್ನು ಕಂಡುಹೊಳ್ಳುವದು ನಮಗೆ ಕ್ಷಿಷ್ಟಮಯವಾದದ್ದು ಆಗಿದೆ. ನಮಗಿಂತಲೂ ಬೇಲೆ

ಯವಲಿಗೆ ತತ್ತ್ವಗಳನ್ನು ಅನ್ವಯಿಸುವದು ಸರಳವಾದದ್ವಾರಿದೆ. ಯೇಸುವಿಸಿದ ಬಂಡಿನಲ್ಲಿಟ್ಟು ಸಂಪ್ರದಾಯಗಳಿಂದ ನಾವು ಹೋರತಾದವರೇನೇಲೇ ಅಲ್ಲ.<sup>2</sup> ಈ ತರದ ಪ್ರಸಂಗಗಳು ಸ್ವಪರಿಶ್ಲೇಕೆಗೆ ಮತ್ತು ಪರಾಮರ್ಶಗೆ ಕಳಗುವವುಗಳಾಗಿವೆ.

## ಸಂಪ್ರದಾಯಗಳ ಕೆಷ್ಟಪೂ ಆಗಬಹುದು

### (ಮತ್ತಾಯ 15:1, 2; ಮಾರ್ಕ 7:1-5)

ಒಂದು ದಿನ ಯೇಸು ಕಹೊಮಿನಿಜ್ಜ ಪ್ರಸಂಗಿಸುತ್ತಿದ್ದಂತೆ.<sup>3</sup> ಇತನು ಫಲನಾಯರ ಗುಂಪಿಸಿದ ಸಂಭಾಷಣೆಗೆ ಎಳೆಯಲ್ಲಿಟ್ಟನು. ಇವರು ಶ್ರೀಕರ್ತಡಯಲ್ಲಿಯೂ ಈತನನ್ನು ಹಿಂಬಾಲಸುತ್ತಿದ್ದ ನಾಮಾನ್ಯ ತರದ<sup>4</sup> ಫಲನಾಯರಲ್ಲ; ಇವರು ಯೀರಳನಲೇಬಿಸಿದ ಕಳಹಿನಲ್ಲಿಟ್ಟ ಗುರುಗುಣಪತ್ರ<sup>5</sup> ವಾಗ್ನಿಗಳ ಆಗಿದ್ದ ಯೇಸುವಿನ ಸಿಗ್ರಹಕಾಗ್ರಿ<sup>6</sup> ಧಾರಿಸಿದವರು ಅಗಿದ್ದರು. ಯೇಸು ಸಭ್ಯತನ್ನು ಮುಲಿದನು ಎಂಬ ಅಪಾದನೆಯು ವಿಜಾರಣೆಯಿಂದ ಸೀದ್ದ ವಾದಾಗಿಸಿದ<sup>7</sup> ಅವರು ಅಹಾದನೆಗಾಗಿ ಸಿದ್ಧವಾಗುತ್ತಿದ್ದರು. ಅವರು “ಸಿನ್ನ ಶಿಷ್ಯರು ಹಿಂಯಿಲಿಂದ ಬಂದ ಸಂಪ್ರದಾಯಗಳನ್ನು ಯಾಕೆ ಬೀರುತ್ತಾರೆ ಅವರು ಕೈತೊಳಿತೊಳ್ಳಬೇಕೆ ಅಹಾರ ತೆಗೆದುಕೊಳ್ಳತ್ತಾರಲ್ಲ” ಎಂದು ಕೇಳಿದರು (ಮತ್ತಾಯ 15:2).

### ನ್ಯೂತ್ತಿನಲ್ಲಿಟ್ಟು “ಸಂಪ್ರದಾಯ”

ಆ ಅಹಾದನೆಯನ್ನು ಅಧ್ಯೇತ ಸಿಕೆಲಿಷ್ಟುತ್ತು “ಹಿಂಯಿಲಿಂದ ಬಂದ ಸಂಪ್ರದಾಯ” ಅಂದರೆ ಏನು ಮತ್ತು ಅದು ಫಲನಾಯಲಿಗೆ ಏಕೆ ಅವಶ್ಯವಾಗಿತ್ತು ಎಂದು ತಿಂಬುವದು ಅವಶ್ಯವಾಗಿದೆ “ಸಂಪ್ರದಾಯ” ಎಂಬ ಹದವು ರ್ರೀಕ್ರೀ ಹದದ ಸಂಯುಕ್ತ ಹದದಿಂದ ಭಾಷಾಂತರವಾಗಿದ್ದು ಮೂಲತಹದವಾಗಿ ಇದರ ಅರ್ಥವು “ಹನ್ತಾಂತರವಾಗಿದ್ದಿದ್ದು” ಎಂದಾಗಿದೆ.<sup>8</sup> ಮತ್ತಾಯ 15:2ರಲ್ಲಿ Goodspeed ಹದವು “ಸಿಯಮುಗಳ ಹನ್ತಾಂತಲಿಸಿದ್ದು”<sup>9</sup> ಎಂದು ಭಾಷಾಂತರಗೊಂಡಿದೆ.

ಬೈಬಿಲಾನ್ನಲ್ಲಿ ಅದು ದೇವರಿಂದ “ಹನ್ತಾಂತರವಾಗಿದ್ದು” ಎಂದು ಬೋಧಿಸಲು ನಾಂಧಜೀವಕವಾಗಿ ಬಳಕೆಯಾದದ್ವಾರಿದೆ (ಅದು ದೈವ ಹೇಳಿತವಾದ ಬೋಧನೆಯಾಗಿದ್ದು: 1 ಕೌಲಿಂಥ 11:2; 2 ಥೈಸಲೋನಿಕ 2:15; 3:6). ಹೆಚ್ಚಾಗಿ, ಇವು ಮಾನವಸಿದ ಹನ್ತಾಂತಲಿನಲ್ಲಿಟ್ಟು ನಿಯಮಗಳನ್ನು ಸೂಚಿಸುವವುಗಳಾಗಿವೆ (ಮತ್ತಾಯ 15:2, 3, 6; ಮಾರ್ಕ 7:3, 5, 8, 9, 13; ಗಲಾಕ್ಯ 1:14; ಕೌಲಿನ್ 2:8). ಟ್ರೂರ್ ಥಾರ್ ಮಂಡಿ ಹಲವು ಬಾಲ ಬಳಸಿದ ಹದಗಳು “ಮಾನವ ನಿಖಿತ ಸಂಪ್ರದಾಯಗಳನ್ನು” ಮತ್ತು “ಉತ್ತೇಜಿತವಲ್ಲದ ಸಂಪ್ರದಾಯಗಳನ್ನು” ಈ ತರದ ಸಂಪ್ರದಾಯಗಳನ್ನು ಒಳಗೊಂಡಿರುತ್ತಿದ್ದಾಗಿದೆ. ಈ ಪ್ರಸಂಗದಲ್ಲಿ ಮತ್ತು ಮುಂದಿನದರಲ್ಲ ಹೆಚ್ಚಾದ ಸಮಯ “ಸಂಪ್ರದಾಯ” ಎಂಬ ಹದವನ್ನು ನಾನು ಮನುಷ್ಯರೊಂದಿಗೆ ಉಪ್ಪನ್ನು ಹೊಂದುವ ಸಂಪ್ರದಾಯದ ನಾಮಾನ್ಯ ಅರ್ಥದಲ್ಲಿ ನಾನು ಬಳಸುವವನಾಗಿದ್ದೇನೆ.

ಫಲನಾಯರು “ಹಿಂಯಿಲಿಂದ ಬಂದ ಸಂಪ್ರದಾಯ”ದ ಬಗೆಗೆ ನೂಚಿಸುವವ ರಾಗಿದ್ದಾರೆ. “ಹಿಂಯಿರು” ಎಂಬ ಹದವು ಸಭಾಮಂದಿರದ ಅಧಿಕಾರಿಗಳಿಗೆ ನೇರಿದಂತಹದಲ್ಲ (ಲೂಕ 7:3),<sup>10</sup> ಆದರೆ ಬದಲಾಗಿ ಹಿಂದಿನ ಕಾಲದಲ್ಲಿ ಇದ್ದ ವೃತ್ತಿಗಳಿಗೆ ಅಂದರೆ ಧರ್ಮಶಾಸ್ತ್ರವನ್ನು ಹಲಗಣಿಸುವವಲಿಗೆ ಆಗಿತ್ತು.<sup>11</sup> ಶತಮಾನಗಳಿಂದ ಗಾರವಾಸ್ತಿತ ಯಿಹಾದಿ ಬೋಧಕರು ಮೊಳೆಯ ಧರ್ಮಶಾಸ್ತ್ರದ ಬಗೆಗೆ ವಾಯಾನವನ್ನು ಮಾಡುವವರೂ, ನಿಥಾರ ತೆಗೆದುಕೊಳ್ಳಬವರು ಆಗಿದ್ದರು. ಆ ಬೋಧನೆಗಳ ಬೆಳೆದು ಅಹಾರ ಗಾತ್ರವಾಗಿ “ಬಾಯ್ದೀರೆಯಲ್ಲಿಟ್ಟು ಧರ್ಮಶಾಸ್ತ್ರದ ಅರ್ಥವಾ ಸಂಪ್ರದಾಯ” ಎಂದು ಕರೆಯಲ್ಲಿಟ್ಟಂತೆ.<sup>12</sup>

ಮೊಳೆಯ ತಾನೇ ಅಷಡ ಧರ್ಮಶಾಸ್ತ್ರದ<sup>13</sup> ಹೊತೆಗೆ “ಬಾಯ್ದೀರೆ ಧರ್ಮಶಾಸ್ತ್ರ”ವನ್ನು

ಕೆಳಿಟ್ಟದ್ವಾನೆ ಎಂದು ಫಲಿಸಾಯರು ಬೋಧಿಸುತ್ತಿದ್ದರು. ಫಲಿಸಾಯರು “ನಂತರದಾಯ ಗಳನ್ನು” ಕಟ್ಟಿಕೊಂಡಿರುವಂತೆ ಅಥವಾ ಧರ್ಮಶಾಸ್ತ್ರಿಗಳ ಹೆಚ್ಚಾಗಿ ಕಟ್ಟಿಕೊಂಡಿರುವಂತೆ ಪರಿಗಳಿನವರಾಗಿದ್ದರು. Warren Wiersbeರವರು ನಂತರದಾಯದ ಮೇಲನ ಒತ್ತಿ ಹೇಳುವಿಕೆಯನ್ನು ಇಲ್ಲ ಎತ್ತಿ ಹೊಳಿಸಿದ್ದಾರೆ:

ರಜ್ಞಿಯಾದ ಎಲೆಂಬುರ್ನನು “ಆತನು ನಂತರದಾಯಗಳ ಬಿಂದು ವೇದಭಾಗವನ್ನು ವ್ಯಾಪ್ಯಾನಿಸಿದವನು ಈ ಜಗತ್ತಿನಲ್ಲಿ ಬರುವುದಕ್ಕೆ ಯೋಗ್ಯತೆ ಇಲ್ಲದವನಾಗಿದ್ದಾನೆ. ದೇವವಾಕ್ಯದ ಬಿಂದು ಮಾತನಾಡುವದಕ್ಕಿಂತ ರಜ್ಞಗಳ ಬಿಂದು ಧ್ವನಿ ಎತ್ತುವದು ದೊಡ್ಡ ಅಪರಾಧ ವಾಗಿದೆ ಎಂದು Mishna ದಜ್ಞನ Talmud ಎಂಬ ಯೆಹೂದಿ ನಂತರದಾಯಗಳ ನಂತರಹಡಣ ದಾಖಲಾಗಿದೆ.”<sup>14</sup>

“ನಂತರದಾಯಗಳು” ಸಿಯತೆಯ ಧರ್ಮಶಾಸ್ತ್ರದ ಸುತ್ತಲೂ ಇರುವಂಥ ಬೀಳಯಾಗಿದೆ: “ನಂತರದಾಯವನ್ನು” ಬಿರೋಧಿಸಿದೆ ಇರುವವನು ಎಂದಿಗೂ ಧರ್ಮಶಾಸ್ತ್ರವನ್ನು ಬಿರೋಧಿಸಿ ಲಾರನು ಎಂಬ ವಿಜಾರಣೆ ಇರುವುದಾಗಿತ್ತು. ಮೂಲತಹವಾಗಿ ಇದ ಕೆಷ್ಟ ವಿಜಾರವೆನ್ನೋ ಅಲ್ಲ, ಅದರೆ ಸಿಯಮಗಳು ಹೆಚ್ಚಾಗಿ ನಾಬಿರಪಟ್ಟ ದ್ವಿಗುಣಗೊಳ್ಳುತ್ತವೆ ಮತ್ತು ಅವು ಕರಾಳ ರೂಪಕ್ಕೆ ಬಳುವವರೆಗೆ ಅವು ಬದಲಾಗುತ್ತಿಲೇ ಇರುತ್ತವೆ. ಇಲ್ಲ ಒಂದು ಒಕ್ಕೆಯ ವಿಜಾರವು ಕೆಷ್ಟದ್ವಾಗುವುದಾಗಿದೆ.

### “ನಂತರದಾಯ” ಕೆಷ್ಟಲ್ಲಿಟ್ಟಿರುವುದು

ಉಂಟಮಾಡುವ ಮುನ್ನ ಕೈ ತೊಳಿಯುವುದರ ಬಗೆಗಿನ “ನಂತರದಾಯ” ಒಕ್ಕೆಯ ಉದಾಹರಣೆ. ಹಕ್ಕಿಯ ಒಡಂಬಡಿಕೆಯು ಅಶುದ್ಧತೆಯ ನಂತರಾರ್ಥ ನಂಬಂಧವಾದುದರ ಬಗೆಗೆ ಹೆಚ್ಚಾಗಿ ಮಾತನಾಡುವುದಾಗಿದೆ. (ಯಾಜಕರಾಂಡ 11-15 ಮತ್ತು ಅರಣ್ಯಾಂಧ 19ನ್ನು ಓದಿಲ.) ಸಿಯಮದಂತೆ, ಇದು “ಅಶುದ್ಧತೆ” ಅಗಿದ್ದ ಸ್ವಜ್ಞತೆಯ ಬಗ್ಗೆ ಅಲ್ಲವಾಗಿ ತಿಳಿತು ಹಾಕಿಕೊಂಡಿದೆ, ಅದರೆ ದೇವರನ್ನು ತಲುಪುವಿಕೆಯಲ್ಲ ಮಾನವನ ನಾಮಧರದ ಬಗೆಗೆ ಹೆಚ್ಚು ಇರುವುದಾಗಿದೆ. ಈಲ ಧಾರ್ಮಿಕ ಅಶುದ್ಧತೆಯನ್ನು ತೊಳಿದುಕೊಳ್ಳುವಂಥಾಗುಳಿದ್ದ ಒಳಗೊಂಡಂತಪ್ರಾಣಿ ಈಲ ವಿಧಿಗಳ ತೆಗೆದುಹಾಕಿತೇ.<sup>15</sup> ಮೂಲ ಧರ್ಮಶಾಸ್ತ್ರವು ನಾಕಷ್ಟನ್ನು ನಂತರಾಣಗೊಳಿಸಿದೆ, ಅದರೆ ಶತಮಾನಗಳಿಂದಲೂ, ಮನುಷ್ಯನು ನಂತರಾರ್ಥ ನಂಬಂಧ ವಾದ ಅಶುದ್ಧತೆ ಮತ್ತು ನಂತರಾರ್ಥ ನಂಬಂಧವಾದ ತೊಳಿಕೊಳ್ಳುವಿಕೆಗಳು ಎಣಿನಲ್ಲಿ ಬಾರದವಪಟ್ಟ ಸಿಯಮಗಳು ಆಗುವ ತನಕ ಸೇಲಿನುತ್ತಾ ಹೋಗಿದ್ದಾನೆ.<sup>16</sup>

“ಅಶುದ್ಧತೆಯೆ” ಬಗೆಗಿನ ಫಲಿಸಾಯರ ವಿಷಯಗಳ ಪಟ್ಟಿ, ನಂದಭರ್ತ, ಮತ್ತು ನಸ್ಲಿವೆಳಿಗಳ ಹೆಚ್ಚಾಗುತ್ತಿರುವುದು ಆಗಿತ್ತು, ಮುಂದೆ ಸೀಮೆ ಮಾಡುವುದಾದರೆ “ಅಶುದ್ಧತೆಯೆ” ವರ್ಗಾವಜಿ ಹೊಂದುವಂಥದ್ದು ಆಗಿ ನಾಂತರುಖಿಕದಂತೆ ಅಗಿರುವುದಾಗಿದೆ. ಉದಾಹರಣೆಗೆ, ಅಶುದ್ಧ ಘಾಣಿಯು (ಇಂತಹಂಥ) ನಿನ್ನ ಬಂಟಲನ್ನು ಮುಟ್ಟಿದ್ದಾರೆ ಅದು “ಅಶುದ್ಧತೆಯೆ” ಅಗುತ್ತಿತ್ತು, ಬಂಟಲನ್ನಲ್ಲಿ ಏನನ್ನೇ ಇಡು ಅದು “ಅಶುದ್ಧತೆಯೆ” ಅಗುತ್ತಿತ್ತು, ಬಂಟಲನ್ನಲ್ಲಿ ಏನನ್ನೇ ಇಡು ಅದು “ಅಶುದ್ಧ”ವಾಗುತ್ತಿತ್ತು. ಆ ಬಂಟಲಿಲ್ಲಿರುವದನ್ನು ಯಾರಾದರೂ ತಿಂದಿದ್ದಾರೆ, ಅವರು “ಅಶುದ್ಧ”ರಾಗುತ್ತಿದ್ದರು. ಆ ಅಶುದ್ಧವ್ಯಕ್ತಿಯನ್ನು ಯಾರಾದರೂ ಮುಟ್ಟಿದ್ದಾರೆ, ಅತನೂ ನಂತರ “ಅಶುದ್ಧ”ನಾಗುತ್ತಿದ್ದನು. ಹಿಂಗೆ ಒಂದರಿಂದ ಒಂದು “ಅಶುದ್ಧತೆ” ಜತ್ತ ಮುಂದುವರೆಯಿತ್ತಿತ್ತು

ಹಿಂಗೆ ಮಾರ್ಕನು ಪರಿಸಾಯರು ಯೆಹೂದ್ಯರೇಲ್ಲರೂ<sup>17</sup> “... ಜೆನಾನ್ನಾಗಿ ಕೈ ತೊಳಿಕೊಳ್ಳುವ ಆಹಾರ ತೆಗೆದುಕೊಳ್ಳುವುದಿಲ್ಲ” ಎಂದು ಒತ್ತಿ ಹೇಳಿದ್ದಾನೆ (ಪ್ರಾರ್ಥ 7:3). ಗ್ರೀಕ್ ಭಾಷಾಂತರವರಪರಾದ “ಜೆನಾನ್ನಾಗಿ” ಎಂಬುದರ ಅಕ್ಷರ ನಂತರ ಅಥವಾ ಚೆಲದಲು” ಎಂದಾಗಿದೆ.<sup>18</sup> Alfred Edersheimರವರು ಮಹೀಯಸಾದ ಯೆಣನುಬಿನ ಜೀವಿತ ಮತ್ತು

ನಂಬಯ ಎಂಬುದರಲ್ಲ ಕೈ ತೊಳಕೊಳ್ಳುವ ಆಜಾರವನ್ನು, ವಿನ್ತುರವಾಗಿ ವರ್ಣಿಸಿದ್ದಾರೆ. ಅದರ ಕೆಲ ಬಿರಂಜೆಗಳ ಇಲ್ಲಾವೆ:

ಉದ್ದುಕಾರಗಳ ಹದೇ ಹದೇ ಆಯವಪುಗಿಂಗಿದ್ದಲಂದ ಮತ್ತು ನಿಂದ ಇತರ ಉದ್ದೀಶ ಗಳಿಗೆ ಉತ್ತರವಾಗಿ ತೊಳಕೊಳ್ಳಲಾಗುತ್ತಿತ್ತು ... ದೊಡ್ಡ ಹಾತೆಗಳ ಅಥವಾ ಜಾರುಗಳ ನಾಮಾನ್ಯವಾಗಿ ಆ ಉದ್ದೀಶಕ್ಕಾಗಿಯೇ ಇಡ್ಲಿಡ್ಲಿಟ್ರಿಡ್ಲಿಪ್ಲಿ ... ಇವುಗಳಿಂದ ನಿರ್ಣಯ ತೆಗೆದುಹೋಳುವಾಗಿ ... ಅದು ಒಂದು ಅಧ್ಯ “ಎಂ ಶಲ್ಲನಷ್ಟು” ನಂಬಾನವಾದ ಅಳತೆಯು ಇರುವುದಾಗಿತ್ತು ... ನಿಂದ ಎರಡು ಕೈಗಳಿಗೆ ನುಲಿಯಲಾಗುತ್ತಿತ್ತು ... ಕೈಗಳು ಎತ್ತಲ್ಪಣ್ಣಾಗ, ಆಗ ನಿಂದ ಮಂಂಗೈಗೆ ಹಲಯುತ್ತಿದ್ದು ಹಿಂದೆ ಇಡೀ ಕೈತೊಳೆದುಹೋಳ್ಳಿಟ್ಟಿತ್ತು ಎಂದು ಲಜಿತವಾಗುತ್ತಿತ್ತು ಮತ್ತು ಕೈಗಳಿಂದ ಮಾನವಾದ ಆ ನಿಂದ ಬೆರಳಿಗಳಿಗೆ ಇರುಗಿ ಹಲಯುವಂತಿಲ್ಲ, ಅದೇ ಲಂತಿ, ಪ್ರತಿಕ್ಯೆಯೂ ಇತರಪ್ರಾಣಿದ (ಪೊದಲು) ತಿಕ್ಕಳಾಗುತ್ತಿತ್ತು, ಒದಗಿನಲ್ಪಣ್ಣ ಕೈ ತಿಕ್ಕಳಿಟ್ಟದಾಗಿತ್ತು [ತೊಳಿಯಿಲ್ಪಣ್ಣತ್ತು].<sup>19</sup>

ಹಲನಾಯರು “ಹೇಂಗೆ ಹೊಗಿ ಬಂದರೆ ನಿರ್ಣಯ ಹೈಂಜಿಸಿಕೊಳ್ಳಿದೆ ಆಹಾರ ತೆಗೆದುಹೋಳುವುದಿಲ್ಲ” ಎಂದು ಮಾರ್ಕನು ಮುಂದೆ ಟಿಪ್ಪಣಿಸಿದ್ದಾನೆ (ಮಾರ್ಕ 7:4). ಹೇಂಗೆಯಲ್ಲಿನ ಅನೇಕ ಸಂಗ್ರಹಿತಗಳು ಅವರನ್ನು ಹೊಲಿಸುವಾದಲ್ಲು ಇತ್ತು. ಅವರು ಅನ್ಯಜನರ ಸಂಪರ್ಕದಲ್ಲಿ ಬರಬಹುದಾಗಿತ್ತು ಅಥವಾ ಅಳುಳ್ಳವಾದ ತೊಳೆಯ ವಸ್ತುಗಳು ಅನ್ಯಜನಲಿಂದ ಮುಟ್ಟಲ್ಪಣಿದ್ದು ಅವಲಿಂದ ತರಲ್ಪಣಿರಬಹುದು! ಹೇಂಗೆಯಿಂದ ಅವರು ಮನಿಗೆ ಬಂದಾಗ, ಅವರು ತೇವಲ ತಮ್ಮ ಕೈಗಳನ್ನು ತೊಳಕೊಳ್ಳುತ್ತಿರಿತಿಲ್ಲ; ಅವರು ತಮ್ಮ ಇಡೀ ದೇಹವನ್ನು ತೊಳಕೊಳ್ಳುವರಾಗಿದ್ದರು. ಇನ್ನೊಂದು ಮಾತನಾಲ್ಲ ತಾವು ಉಂಟಮಾಡುವ ಹೊದಲು ಅವರು ನಾನಂಬನ್ನು ಮಾಡುತ್ತಿದ್ದರು.

“ಇದಲ್ಲಿದೆ ಅವರು ತಂಜಿಗೆ ಬಟ್ಟಲು ತಷ್ಟಲೆಗಳನ್ನು ಬೆಳಗಿ ತೊಳೆಯುವದು ಹೊದಲಾದ ಅನೇಕಾಜಾರಗಳಸ್ಟು<sup>20</sup> ನಡಿಸುವ ನೇಮವುಂಂಬು” ಎಂದು ಮಾರ್ಕನು ನೇಲಿಸಿದ್ದಾನೆ (ಮಾರ್ಕ 7:4; ಒತ್ತಿ ಹೇಳಿದ್ದ ನನ್ನದು). ಈ ತೊಳೆಯುವಿಕೆಯ ಉದ್ದೀಶವು ಸ್ವಜ್ಞತೆಗಾಗಿ ಇರುತ್ತಿರಿತಿಲ್ಲ, ಅದರೆ ಸ್ವಜ್ಞಗೊಳಿಸುವಿಕೆಯ ಆಚರಣೆಗಾಗಿಯೇ ಎಂಬುದನ್ನು ನೆನಹಿಡಿಲ. ನಿಯಮಗಳು ಅಸಂಖ್ಯಾತವಾಗಿದ್ದು ಮತ್ತು ನಂಬಲನಾಡ್ಯವಾದಷ್ಟು ಸಂಕೀರ್ಣ ಮಯವಾಗಿದ್ದಿರು.

### ಉಪಾಧಿತವಾದ “ಸಂಪ್ರದಾಯ”

ಇವೆಲ್ಲಪುಗಳನ್ನು ಮನದಲ್ಲ ಇಟ್ಟಕೆಂಡು, ಹಲನಾಯರು ಯೇಸುವಿನ ಮತ್ತು ಅತನ ಶಿಷ್ಯರ ಒರಣಾದ ಹಾಗೂ ಯಾವಾಗೂ ಲಾ ಸಿದ್ಧರಾಗಿರುವೆಂಧ ಜಿವನಶೈಲಿಗೆ ಹೇಗೆ ಆಭಾಕೆಹಾಡುವರಾಗಿದ್ದರು ಎಂದು ಉಹಿಸಿಕೊಳ್ಳಲಿ. ಶಿಷ್ಯರಿಗೆ ಉಂಟಮಾಡಲಾ ತಾಡಾ ನಮಯವು ಇಲ್ಲದಿರುತ್ತಿರುವಾಗ (ಮಾರ್ಕ 6:31), ಹೆಚ್ಚಿನ ನಮಯವು “ಹಿಂತಿಯರ ಸಂಪ್ರದಾಯಗಳು” ಎಂಬುದರಲ್ಲ ಬಿಶೇಷವಾಗಿ ಸಾಜಿಸಿದಂತಹ ಧಾರ್ಮಿಕ ಸ್ವಜ್ಞತೆಯ ಮಾಲಕ ಹೊಗುವದು ಬಹು ಕಡಿಮೆ ಆಗಿತ್ತು!<sup>21</sup> ಅಹೋಸ್ತಲರು ಹಸಿರು ತನೆಯನ್ನು ಹಲದು ಅದನ್ನು ಹೊಸಕಿ ಅದನ್ನು ಬಾಯಿಲ್ಪಣ್ಣಹೋಳ್ಳುವುದಕ್ಕೂ ಹೆಸರಾಗಿದ್ದರು (ಮತ್ತಾಯ 12:1-8)! ಅದ್ದಲಿಂದ, ಅತನ ಶಿಷ್ಯರು “ಕೈಗಳನ್ನು ತೊಳಕೊಳ್ಳಿದೆ ತಮ್ಮ ಅಳುಳ್ಳ ಕೈಗಳಿಂದ ಆಹಾರವನ್ನು ತೆಗೆದುಹೋಂಡಾಗೋ” (ಮಾರ್ಕ 7:2) ಹಲನಾಯರು ಯೇಸುವಿಗೆ, “ನಿನ್ನ ಶಿಷ್ಯರು ಹಿಂತಿಯಲಿಂದ ಬಂದ ಸಂಪ್ರದಾಯದಂತೆ ಯಾಕೆ ನಡಕೊಳ್ಳುವುದಿಲ್ಲ? ಮೈಲಿಗೆ ಕೈಯಿಂದ ಯಾಕೆ ಆಹಾರವನ್ನು ತೆಗೆದುಹೋಳುತ್ತಾರೆ?” ಎಂದು ಕೇಳಿದರು (ಮಾರ್ಕ 7:5).

## ಒಂದು ನರಪತಿಯ<sup>22</sup> ಕೆಳ್ಳಣ್ಣ ಶಾಗ (ಮತ್ತಾಯ 15:3-6; ಮಾರ್ಕ 7:9-13)

ನ್ಯಾಸಿಲಿವಂತಿಕೆಯ ಮತ್ತು ನ್ಯಾಂತಕ್ಕಾಗಿ ಇರುವ ಫಲಿನಾಯರ ಜೊತೆ ಯೀನು ತನ್ನ ತಾಳ್ಳಿಯನ್ನು ಕಳೆದುಹೊಳ್ಳುತ್ತಿದ್ದಾನೆ.<sup>23</sup> ಅತನು ಅವರ ಆಹಾದನೆಯನ್ನು ನಿರಾಕರಿಸಲಾಗಿ ಅಥವಾ ನೇರವಾಗಿ ಉತ್ತರಿಸಲಾ ಇಲ್ಲ.<sup>24</sup> ಬದಲಾಗಿ, ಆ ಆಹಾದನೆಯನ್ನು ಅವರಿಗೆ ಸಮರ್ಪಿಸಿದನು.

ಸಿಇವು ನಹ ನಿಮ್ಮ ನರಪತಿಯದ ನಿಖಿಲ ದೇವರ ಆಳ್ಳಿಯನ್ನು ಯಾಕೆ ಖಿಲು ತ್ವೀರಿ? ಹೇಗೆಂದರೆ ತಂದೆತಾಯಗಳನ್ನು ನನ್ನಾಖಿನಿಂಬೇಕೆಂತಲೂ ತಂದೆಯನ್ನಾಗಳ ದೂಡಿನುವರಿಗೆ ಮರಣದಂಡನೆ ಅಗಬೇಕೆಂತಲೂ ದೇವರು ಹೇಳಿದ್ದಾನೆ. ನಿಈರೋ ಯಾವನಾದರೂ ತನ್ನ ತಂದೆಯನ್ನಾಗಳ ತಾಯಯನ್ನಾಗಳ ನೋಡಿ ನಾನು ನಿನ್ನ ಸಂರಕ್ಷಣೆಗಾಗಿ ಕೆಂಡತಕ್ಕದ್ದನ್ನು ದೇವರಿಗಾಗಿ ಇಟ್ಟಿದ್ದೇನೆ ಎಂದು ಹೇಳಿಪುದಾದರೆ ಅವನಿಗೆ ತನ್ನ ತಂದೆತಾಯಗಳನ್ನು ನನ್ನಾಖಿನಿಂಬೇಕಾದದ್ದಿಲ್ಲ ಅನ್ನಿತ್ತೀರ (ಮತ್ತಾಯ 15:3-6).<sup>25</sup>

ಹಿಂದೆ ನಾನು ಅದನ್ನು ನೂಜಿಸಿದಂತೆ, ಮೂಲತಹವಾಗಿ, ನರಪತಿಯಗಳ ಉದ್ದೇಶವು ಹೊಳೆಯ ಧರ್ಮಶಾಸ್ತ್ರದ ಸುತ್ತೆಲೂ ಬೇಂಪಟಪ್ಪುವುದೇ ಅಗಿದ್ದು, ಅದು ಉಲ್ಲಂಘಿಸಲ್ಪಡುವದಂತೆ ಇರುವುದಕ್ಕಾಗಿ ನಹಾಯನುಪುದನ್ನು ನಮ್ಮಧಿನುಪುದು ಅಗಿದೆ. ನಮಯವು ಹೊಂದಂತೆ, ಹೇಗೆಂಬೇ, ಹೊನ ನಿಯಮಗಳು ಹೆಚ್ಚಿದಂತೆ, ಅವು ಮೂಲ ಹರಕಲ್ಪನೆಗೆ ಕಡಿಮೆ ಸಂಬಂಧಿಸಿದವು ಅಗಿದ್ದು ಅಂತಿಮವಾಗಿ ಅವು ಆ ಆಳ್ಳಿಗಳಗೇ ಇನ್ನುತ್ತೆಯನ್ನು ತರುವಷ್ಟರ ತನಕ ಹೊಂದವು.

### ಕೆಳ್ಳಣ್ಣದಂಭ ಒಂದು ನರಪತಿಯ

ತೀನ್ಯಾಸು ಇವುಗಳಗೇ ಅನೇಕ ಉದಾಹರಣೆಗಳನ್ನು ಕೊಳ್ಳಿದ್ದಾನೆ (ಮಾರ್ಕ 7:13), ಅದರೆ<sup>26</sup> ಅತನು ಒಂದುಕ್ಕೆ ಖಿಲಿಯಾದರು: “ತಂದೆತಾಯಗಳನ್ನು ನನ್ನಾಖಿನಿಂಬೇಕೆಂದು ತಂದೆಯನ್ನಾಗಳ ತಾಯಯನ್ನಾಗಳ ದೂಡಿನುವರಿಗೆ<sup>27</sup> ಮರಣದಂಡನೆ ಅಗಬೇಕೆಂದು” ದೇವರು ಹೇಳಿದ್ದಾರೆ (ಮತ್ತಾಯ 15:4). ಹತ್ತು ಆಳ್ಳಿಗಳಲ್ಲಿ ಒಂದಾಗಿವೆ (ಖಿಂಡೆಜನಕಾಂಡ 20:12; ಧರ್ಮೋಪದೇಶಕಾಂಡ 5:16). ಎರಡನೆಯ ಆಳ್ಳಿಯ ಹತ್ತು ಆಳ್ಳಿಗಳಲ್ಲಿ ಖಿನ್ನುತ್ತವಾದುದ್ದನ್ನು ಮತ್ತು ಅನ್ನಾಯಾಡುವನ್ನು ಒಳಗೊಂಡಿರುವುದಾಗಿದೆ (ಖಿಂಡೆಜನ ಕಾಂಡ 21:17; ಯಾಜಕಕಾಂಡ 20:9). ಈ ಎರಡು ಆಳ್ಳಿಗಳು ಒಬ್ಬ ವೃತ್ತಿಯ ಅತನ ತಂದೆತಾಯಗಳ ಜೊತೆ ನಕಾರಾತ್ಯಕ್ತವಾದ ಮತ್ತು ನಕಾ ರಾತ್ಯಕ್ತವಾದ ನಂಬಂಥದ ಅಂಶವನ್ನು ಒಳಗೊಂಡಿವೆ: ಅತನು ತನ್ನ ತಂದೆತಾಯಗಳನ್ನು ನಾರಬಿನುವವನೂ ಮತ್ತು ಪ್ರಶಂಶಿನುವವನೂ ಆಗಿರಬೇಕು. ಅದು ಅವರು ವೃಧ್ಧರಾದಾಗ ತೆಗೆದುಕೊಳ್ಳುವ ಕಾಳಜಿಯ ಅವಶ್ಯಕತೆಗಳನ್ನು ಒಳಗೊಂಡಿದೆ (ನೋಡಿ ಜ್ಞಾನೋಳಿತ್ತ 23:22; 1 ತಮೋಥಿ 5:8). ಅಗ್ಗಾರದವನ್ನು ನೂಜಿಸುವ ಯಾವುದ್ದನ್ನೇ ಆಗಲ ಅತನು ಮಾಡಬಾರದು:

... ಸಿಇವು ನಿಮ್ಮ ನರಪತಿಯವನ್ನು ಹಿಡಿದು ನಡಿಸುವುದಕ್ಕಾಗಿ ದೇವರ ಆಳ್ಳಿಯನ್ನು ವೃಧ್ಧಮಾಡುತ್ತೀರಿ; ಬಹು ಜೆನ್ನಾಗಿದೆಯಲ್ಲವೇ. ತಂದೆತಾಯಗಳನ್ನು ನನ್ನಾಖಿನಿ

బేసెకెంటలు తండెయన్నాగ తాయయన్నాగ దశాషినువచసిగి మరణదండనే ఆగబేసెకెంటలు చోలియు కేళద్వాని: సింపోర్ ఒబ్బును తన్న తండెయన్నాగ నొఎడి - నాను సిన్న సంపర్కాణగారి కోడతక్కుప్పన్న కోబాణ్ మాడిప్పేనే అందదే (అందదే డేవలిగారి ఇఱ్చుణ్ణునే) ఎందు హేటుపుదాదరే అవను తన్న తండెగాగ తాయగాగ ఇస్తేనూ మాడబారదిందు కేళుత్తాలి. కింగ్ నిచ్చ కెందురు బందియిప నంత్రుదాయిదింద దేవర వాక్యపన్న సిరథికమాడుత్తాలి, మత్తు ఇంధ కాయిగళన్న ఇన్ను ఎణ్ణు మాడుత్తాలి (మాక్ 7:9-13).

“ಕೈಬಾನ್ನು” ಇದೆಂದು ಅರಬೀಯ ಭಾಷೆಯಾಗಿದ್ದು ಇದರ ಅಧಿಕವು “ಕಾಟಿಕೆನ್ನಲ್ಲನುವದು” ಅಥವಾ “ಕಾಟಿಕೆ” ಎಂದಾಗಿದೆ. ಯೆಹುದಿಯ ತಾನು ಸ್ವಂತವಾಗಿ ಹೊಂದಿರುವಂತದರಿಂದ ಸಿಂಹ ಭಾಗವನ್ನು ಹರಕೆ ಮಾಡಿಕೊಂಡರುವುದನ್ನೇ “ಕೈಬಾನ್ನು” ಎಂದೂ ದೇವರಿಗೆ ಬುನ್ನಲಾದ “ಕಾಟಿಕೆ” ಎಂದೂ ಹೇಳಲ್ಪಡುತ್ತಾರೆ. ಆ ಮೂಲಗಳು ಅತನ ಮರಿದವರಿಗೂ ಅತನ ಆಸ್ತಿಯಾಗಿ ಉಜಯಿಬಹುದಾದ್ದು ಅದು ಅಂಥ ನಮಯದಲ್ಲಿ ದೇವಾ ಲಯದ ಆಸ್ತಿಯಾಗಿ ಅವು ಆಗಬಹುದು ಆದರೆ ಅತನು ಜೀವಿಸಿರುವ ತನಕ, ಆ ಸಂಗತಿಗಳು ಮುಣ್ಣಿಬಾರದವುಗಳಿಗೆ<sup>28</sup> ಹಲಗೆಣಿಸಲ್ಪಡುತ್ತವೆ. ಯೆಸುನಿನ ತುರಾರ, ಮಾನವನು ಇಂಥ ತ್ರಿಜೀಯನ್ನು ಮಾಡಿದ್ದಾರೆ, ಈ ಫಲನಾಯಿರ ಅತನ ತಂದೆ ತಾಯಗಳಿಗೆನ್ನರ್ವಾಗಿ ಏನನ್ನು ಮಾಡಲು ಒಟ್ಟಿಗೆ(ಅನುಮತಿ) ಕೊಡುತ್ತಿರಲಿಲ್ಲ. ರಜ್ಞಾಳು “ಆ ತಂದೆತಾಯಗಳಿಗೆ ಇದು ಕಷ್ಟವಾದದ್ದು, ಆದರೆ ಧರ್ಮಶಾಸ್ತ್ರದಲ್ಲಿ ಸ್ವಷ್ಟವಾಗಿ ಇದೆ, ಹರಕೆಗಳನ್ನು ತೀರಿಸಲೇ ಬೇಕು” ಎಂದು ಹೇಳತ್ತಿದ್ದರು.<sup>29</sup>

ಇದನ್ನು ಸಿಮ್ಮೆ ಮನುದಳಿ ಜಿಪ್ಪಿಸಿಕೊಳ್ಳಲು: ಒಬ್ಬ ಮನುಷ್ಯ ಮತ್ತು ಒಬ್ಬ ಸ್ತ್ರೀಯ ತಮ್ಮ ಮಗನ ಮನೆಯನ್ನು ತಲುಹಿಡರು. ಆ ಸ್ತ್ರೀಯ ಆಶುತ್ರಾ ಇದ್ದಾಗೆ: ಆ ಮನುಷ್ಯನು ದಾರುಣವಾಗಿ ನೋಡುತ್ತಿದ್ದಾನೆ. ಅವರು ಬಾಗಿಲನ್ನು ತಟ್ಟಿದರು. ಅವರ ಬಾಗಿಲು ತಟ್ಟಿದಿಕೆಗೆ ಅವರ ಮಗನು ಉತ್ತರಿಸಿದಾಗ, ಅವರು ದುಃಖರಾಗಿ, “ನಾವು ಹೊಂದಿದ ಎಲ್ಲವನ್ನು ನಾವು ಕಷ್ಟದ್ದಿಕೊಂಡೇವು.”<sup>30</sup> ನಿನೇ ನಮ್ಮ ಕೊನೆಯ ನಿಲಂಜ್ಞ. ನಿನು ನಿಮಗೆ ನಹಾಯನದಿಧರೆ, ನಾವು ಇಂಜೆಬೆಂಡಬೇಕು ಅಥವಾ ಹೊಣ್ಣಿಗೆಲ್ಲದೆ ನಾಯಬೇಕು” ಎಂದು ಹೇಳಿದರು. ಆ ಯಾವನಷ್ಟನು ನಿಲಂಜ್ಞಿದ ಅವರತ್ತ ನೋಡಿದನು: ಈ ವೈಷಯಕರು ಅತನನ್ನು ಈ ಜಗತ್ತಿಗೆ ತಂದವರು. ಅತನ ಭಾಲ್ಯದಲ್ಲ ಅತನನ್ನು ಹಾಆಸಿದವರು ಮತ್ತು ಕಾಳಿತೆಗೆದುಕೊಂಡವರು. ಅತನು ಅವಲಿಗೆ, “ಕ್ಷಮಿಸಿ ನಾನು ನಿಮಗೆ ನಹಾಯನಲಾರೆನು! ನಿಮ್ಮ ಪುದ್ರಾಘ್ಯದಲ್ಲ ನಿಮ್ಮನ್ನು ನೋಡುಪುದಕೊಳ್ಳಿಸ್ತು ಅಲ್ಲ ಹಣವನ್ನು ಉಳಿಸಿಕೊಂಡು ಇಷಿದ್ದೆನು: ಆದರೆ ಫಲಿನಾಯರ ಇನ್ನೊಂದು ದಿನ ನನ್ನ ಬಳಗೆ ಬಂದು ಆ ಹಣವನ್ನು ಕೊಬಾನ್ ಆಗಿ ಮಾಡುವ ಆಧಿಕ ಅವಶ್ಯಕತೆಯ ಬಗೆಗೆ ನನಗೆ ನೂಡಿಸಿದರು. ಆದ್ದಲಿಂದ, ನಿವು ಹೊಗಬಹುದು! ನಿಮಗೆ ಒದಗಿಸುವ ದಾಲಿಯನ್ನು ನಿಂದೇ ಕಂಡುಕೊಳ್ಳ, ಇಲ್ಲ ಸುತ್ತುಮತ್ತುಲೂ ಯಾವುದೇ ನಹಾಯಕಾಗಿ ಇಸ್ತ್ವಂದೂ ಬರಬೇಡಿ!” ಎಂದು ಹೇಳು ಪುದರೊಂದಿಗೆ ಅತನು ಅವರ ಮುಖದ ಮೇಲೆ ಬಾಗಿಲನ್ನು ಡೊಹನೆ ಮುಚಿದನು.

ಅಂಥ ಜಿತ್ವನ್ನು ಬಿತ್ತಿಸಿಕೊಳ್ಳುವಾಗಲೂ ಕೂಡಾ ನಾನು ಮುಖಗೆ ಶ್ರೀದಾಗಿತ್ತೇನೆ. ಸ್ವಷ್ಟಿವಾಗಿ, ಇದಕ್ಕೆ ನಮಾನವಾದಂಥ ದುಃಕರವಾದ ಸರಿಗೆಬು ಕರೆನ ದಿನದಿಳಿ ನಡೆಯುತ್ತಿದ್ದರು. “ಹೀಗೆ ಸಿಮ್ಮೆ ನಂತರದಾಯದ ಸಿಬಿತ್ತ ದೇವರ ವಾಕ್ಯವನ್ನು ಸಿರಿಧಿಸ ಮಾಡಿದ್ದಿಲ ...” ಎಂದು ಹೀಗೆ ಯೇಣು ಈ ಭಾಗದಲ್ಲಿ ತನ್ನ ದೂಜಾರೋಪವನ್ನು ನಮಾರೋಹಿಸಿದನು (ಮತ್ತಾಯ 15:6). ಮಾರ್ಕನ ಪ್ರಕಾರ, “ಇಂಥ ಕಾರ್ಯಗಳನ್ನು ನೀವು ಎಚ್ಚೇರು ಮಾಡುತ್ತಿಲ್ಲ” ಎಂದು ಸೇಲಿಸಿದಾನೆ (ಮಾರ್ಕ 7:13; ಒತ್ತಿ ಹೇಳಿದು ನಾನು).

## ಒಟ್ಟುಯವುಗಳು ಆಡಂಥ ನಂತರದಾಯಿಗಳು

ತಮಿಂದ ತಾನೇ ಸಂತುದಾಯಿಗಳು ಅವಶ್ಯವಾಗಿ ಕೆಟ್ಟಪುಗಳು ಆಗಿರುವುದಿಲ್ಲ ಮಾನವ ಸಿಹಿತ ಸಂತುದಾಯಿಗಳನ ಕೂಡಾ ಕೆಟ್ಟಪು ಆಗಿರುವುದಿಲ್ಲ ಎಂಬ ನನ್ನ ರಿಪೋರ್ಟೆಗೆ ಅಲ್ಲ ಖಾಂತಿ ಕೊಡುವದು ಅವಶ್ಯವಾಗಿದೆ. ದೇವ ಜನರು ಮಾನವ ಸಿಹಿತ ಸಂತುದಾಯಿಗಳ ಆಚರಣೆಯನ್ನು ದೇವರ ಒಟ್ಟಿಗೆಯೊಂದು ನಡೆಸಿದ ಉದಾಹರಣೆಗಳು ನಕ್ಯವೇದದಲ್ಲಾಗೆ. ಯೆಹೋದಿ ಜನರ ಜೀವಿತದಲ್ಲಿ ಅಂದರೆ ಅವರ ನಾಂತರದಾಯಿಕ ಮದುವೆ ಶವಸಂನಾಮ ಮತ್ತು ಅದರಂತೆ ಇರುವದರಲ್ಲ ಯೇಸುವಿನ ಹಾಲ್ತಿಭೂತಿಕೆಯನ್ನು, ಯೋಜಸಿಲ. ಹಕ್ಕಿಯ ಒಡಂಬಡಿಕೆ ಮತ್ತು ಹೋನ ಒಡಂಬಡಿಕೆಯ ಮಧ್ಯದ ನಮಯದ ಆರಂಭದಲ್ಲಿ ಪ್ರಾರಂಭವಾದ ಯೆಹೋದಿ ಜನರ ಹಜ್ಬವಾದ ಪ್ರತಿಷ್ಠೆಯ ಹಜ್ಬದಲ್ಲ ಕೀರ್ತನ ಇರುವಿಕೆಯನ್ನು (ಯೋಹಾನ 10:22) ಪರಿಗಣಿಸಿಲ.<sup>32</sup>

ಸಂತುದಾಯಿಗಳು ನಮ್ಮ ಜೀವಿತದಲ್ಲಿ ಮಹತ್ವದ ಭಾಗವನ್ನು ನಿರ್ವಹಿಸುವವು ಅಗಿದೆ. ಇವುಗಳು ನಮ್ಮ ಜೀವಿತಕ್ಕೆ ಸಿರಂತರತೆಯನ್ನು ಸೇಲನುವವು ಮತ್ತು ನಾವುದವನ್ನು ಹೇಳಿಸುವವು ಮತ್ತು ಜೀವಿತಕ್ಕೆ ಅಯಾಮವನ್ನು ಇಲನುವವು ಆಗಿದೆ ಇಲ್ಲವಾದರೆ ಅವು ಕಳೆದು ಹೋಗಬಹುದು. ಇತ್ತೀಚಿನ ವರಣಿಗಳಲ್ಲ, ಒಬ್ಬ ವೃತ್ತಿಯು ಮಾನಸಿಕವಾಗಿ ಯೋಜ್ಯಮಾಟ್ಟದಲ್ಲಿರಬೇಕಾದರೆ ಹೋಂದಿರುವ “ಬೇರುಗಳು” ಮಹತ್ವದಾದವರು ಎಂದು ಸಮಾಜವಾದಿಗಳ ಒತ್ತಿಕೊಂಡಿದ್ದಾರೆ. ಜನರು, ಹಾಗೂ ನಭಿಯಾ ಕೂಡ ದೇವರ ಜಿತ್ತವನ್ನು ಅಲ್ಲ ಉಲ್ಲಂಘಿಸದೆ ಇರುವಾಗೆ ಸಂತುದಾಯಿಕ ಲಿತ್ರಯಲ್ಲ ಒಂದು ನಿಶ್ಚಯ ಕಾಯಿಗಳನ್ನು ಮಾಡುತ್ತಾ ಇರುವದು ಯಾವುದೇ ಲಿತ್ರಯಲ್ಲ ರಹಿತ.

## ನಿರಾಕರಿಸಲು ಆಗಧಷ್ಟು ಕೆಟ್ಟ ನಂತರದಾಯಿಗಳು

ಈ ನಮಗೆ “ಯಾವಾಗ ಸಂತುದಾಯಿಗಳು ಕೆಟ್ಟದ್ದಾಗಿರುತ್ತವೆ?” ಎಂಬ ತುಂಬೆಗೆ ತರಗಿಸುವುದಾಗಿದ್ದು ಯೇಸುವಿನ ಚೇದಲ ಉತ್ತರವು ಆ ಲೀಟ ಪದಸಂಖ್ಯೆಗಾಂಡಿದೆ: “ವ್ಯಕ್ತಿಗೊಳಿಸಿದ ದೇವರ ಆಜ್ಞೆಯನ್ನು ಆ ಸಂತುದಾಯಿಗಳು ಉಲ್ಲಂಘಿಸಿದ್ದಾರೆ (ಮತ್ತಾಯ 15:3). ತಮ್ಮ ಸಂತುದಾಯಿಗಳನ್ನು ಇಟ್ಟುಕೊಳ್ಳಲ್ಪುದಕೆನ್ನಾನ್ನರ ಅವರು ಆ ಆಜ್ಞೆಗಳನ್ನು ಬಿಗಿನ ಇಟ್ಟಿಬ್ಬಿಯ (ಮಾರ್ಕ 7:9), ಹಿಂಗೆ ಅವರ ಸಂತುದಾಯಿಗಳ ಮೂಲಕ ದೇವರ ವಾಕ್ಯವು ಅವರಾಲ್ಪಾಯಾಯತು (ಮತ್ತಾಯ 15:6; ಮಾರ್ಕ 7:13) ಎಂದು ಹೇಳಿದನು. ಕರೆನು ಥಿಂಬಿನಾಯಿರನ್ನು “ಕರೆಟಿಗಳು” ಎಂದು ಕರೆದನು (ಮತ್ತಾಯ 15:7; ಮಾರ್ಕ 7:6) ಯಾಕೆಂದರೆ, ಶಿಷ್ಯರು “ಹಿಂಬಿಲಿಂದ ಬಂದ ಸಂತುದಾಯಿಗಳನ್ನು” ಇಟ್ಟುಕೊಳ್ಳಲ್ಲ ಎಂದು ಅರೋಹಿಸಿವಾಗ, ತಾವೇ “ದೇವರ ಆಜ್ಞೆಗಳನ್ನು ಉಲ್ಲಂಘಿಸುವವರಾಗಿದ್ದರು”!

ಥಾಬೀದ ಕವಾಗಿ, ನನಗೋಣನ್ನರ ಯೋಜಿಸಬೇಕು ಎಂದು ನಾನು ಕಾಣಲ್ಪಬ್ಬಿನು. ಮುಂದೆ, ನಾನು ಬೆಳೆದಂತ ನನ್ನ ಭಾಗವಾದ U.S.ನಲ್ಲ ನಾಮಾನ್ಯವಾಗಿ ಒಂದು ವೈಯಕ್ತಿಕ ವಾದ ಬಿಜಾರವು ಹೈತ್ರಾಫಿಸಲ್ಪಣಿತು. ಅದ್ದಲಿಂದ, ಹೇಜ್ಜಾಗಿ ಸಂಪೂರ್ಣ ಸಂತುದಾಯಿಗಳಿಂದ ಕೆಟ್ಟಲ್ಪಟ ತ್ವರಿತವಾದ ಜರ್ನಿಗಳು ಇರುತ್ತಿರುವ (ಮತ್ತು ಇರುವ) ಆನ್ಸೇಲಿಯಾದಲ್ಲ ಹತ್ತು ವರ್ಷಗಳಿಗಾಗಿ ನಾನು ಹೋಗುವ ತನಕ ಥಿಂಬಿನಾಯಿರ ಬಗೆಗಿನ ಯೇಸುವಿನ ಮಾತುಗಳನ್ನು ಸಂಪೂರ್ಣವಾಗಿ ಪ್ರಶಂತಿಸಲಾಗಿ ಅಧಿಕಾರದ ಬಗೆಗಿನ ಸಂತುದಾಯಿಗಳನ್ನು (ಟಿಂಗಲಿ 2 ತಿಂಬಿಂದ 3:16, 17); ದೀಕ್ಷಾನಾಮಾನದ ಮೇಂಣ ನಕ್ಯವೇದಿಯ ಬೋಧನೆಯನ್ನು ನಿರ್ಣಯಿಸುವ “ಶಿಶು ದೀಕ್ಷಾನಾಮಾನದ” ಬಗೆಗಿನ ಸಂತುದಾಯ (ಮಾರ್ಕ 16:15, 16); ಕ್ರಿಸ್ತಿಯ ಅನೆಂಜಿನೋನ್ಸರ ಇರದ ಎಲ್ಲಾ ಹ್ರಾಯಿಗಿಕ ಉದ್ದೇಶಗಳಿಗಾಗಿನ ಎಲ್ಲಾ ನೂಜನೆಗಳನ್ನು

ತೊಡೆದು ಹಾಕುವ “ಬಿಂಳಿ ದಿನಗಳು” ಬಗೆಗಿನ ಸಂಪ್ರದಾಯ (ಇಜಿಯ 10:25); ಮತ್ತು ಹಾಗೆ ಇಲ್ಲವಂದಫುಗಳನ್ನು ಅನುಸರಿಸುವವರು ಆಗಿದ್ದವು. J. W. McGarvey ರವರು ಹೀಗೆ ಬರೆ ಯಂತ್ರಾದೆ: “ಅಲ್ಲ ಬಹುಶಃ ... ಸೇಲನುವಿಕೆ ಅಥವಾ ತಿದ್ಯುಹಡಿ [ದೇವರು ಪ್ರತಿಕಣಿಸಿದ ಹಿತ್ತು] ಕೆಲ ಅಜ್ಞಿಗಳನ್ನು ಅಲ್ಲಾಗಳಿಯವಂತಹನ್ನು ಮಾಡುವಂಥ ಶೈಕ್ಷಣಿಕ ಅಥವಾ ಸಹಿಮೆ ನಾನ ಮಾಡುವಂಥದ್ದು ಒಂದೇ ಇರಲಿಲ್ಲ ...”<sup>34</sup>

## ಮುತ್ತಾಯ

ಮಾನವ ನಿಖಿಲ ಯಾವುದೇ ಸಂಪ್ರದಾಯಗಳು ದೇವರ ಅಜ್ಞಿಗೆ ಅಭಿಧೇಯವಾಗುವುದಕ್ಕೆ ಕಾರಣವಾಗಿದೆ ಎನ್ನುವುದು ತತ್ವ ಎಂಬುದನ್ನು ಬಹುಶಃ ನಮ್ಮೆಲ್ಲ ಅನೇಕರು ಬಹುಶಃ ಒಪ್ಪಿಪರಾಗಿರಬಹುದು. ಹೇಗೆಂದು, ಯೀಂನು ತನ್ನ ದೋಷಾರೋಪಣಿಯ ಮಾಲಕ ಹೇಳಿಗೆ ಅಲ್ಲ. ಸಂಪ್ರದಾಯವು ಒಳ್ಳೆಯದೋ ಅಥವಾ ಕೆಟ್ಟುದ್ದೋ ಎಂಬುದನ್ನು ನಿಷ್ಠಿತಿಸಲು ತೀವ್ರನ್ನು ಕೊಟ್ಟ ನಾವು ಜ್ಞಾನಿದಂತೆ ಇನ್ನು ಎರಡು ಅಂತರೆನೊಲುಗಳು ನಮ್ಮ ಅಧ್ಯಯನವು ಮುಂದಿನ ತ್ರಂಗದಲ್ಲ, ಹೆಚ್ಚು ವ್ಯಕ್ತಿಗತವಾಗಿಲ್ಲ.

ಈ ತ್ರಂಗದಲ್ಲ ಏನನ್ನೂ ನಿಂತು ಉಂಟಿಕೊಳ್ಳಲ್ಲದೆ ಹೊಂದರೆ: ದೇವರ ಅಜ್ಞಿಗಳಿಗೆ ಬಿಧೇಯರಾಗುವುದಲಿಂದ ನಷ್ಟನ್ನು ನಾವು ತಡೆಹಿಡಿಯಲಾರೆ ಎಂಬ ಈ ಶೈಕ್ಷಣಿಕ ಸಂಪ್ರದಾಯನ್ನು ನಿಂತು ಗ್ರಹಿಸಿಕೊಂಡಿದ್ದೀಲ ಎಂದು ನಾನು ನಿಲಾಕ್ಷಿಸುತ್ತೇನೆ. ನಿಂತು ಇನ್ನೂ ಕೈಸ್ತರಾಗದೆ ಇಂದ್ರ, ಯೀಂನುವನ್ನು ನಂಬಿಲ, ನಿಮ್ಮ ಹಾಷಕ್ಕೆ ಹಣ್ಣಾತ್ಮಕಪರಿಲ, ನಿಮ್ಮ ಹೃದಯದಲ್ಲಿ ಇರುವ ನಂಜಕೆಯನ್ನು ಅಲಕೆ ಮಾಡಿಲ, ಮತ್ತು ಕರ್ತನಾಲ್ಲ ದೀಕ್ಷಾನ್ನಾನ ಹೊಂದಿಲ (ನಿಲಾನಲ್ಲ ಮುಖಿಲಿ) ಎಂಬ ಸರಳವಾದ ಮತ್ತು ಸ್ವಷ್ಟವಾದ ಈ ಅಜ್ಞಿಗಳಿಗೆ ನಿಂವ ಬಿಧೇಯರಾಗಿಲ ಎಂದು ನಾನು ಹಾಧಿನ್ನುತ್ತೇನೆ (ಯೋಹಾನ 3:16; ಅಪೋಸ್ತಲರ ಕೃತ್ಯಗಳ 17:30; ರೋಮಾತ್ಮಕ 10:9, 10; ಅಪೋಸ್ತಲರ ಕೃತ್ಯಗಳ 2:38; ಗಲಾತ್ಯ 3:26, 27). ನಿಂತು ದೇವರ ಅಬಿಧೇಯ ಮಗುವಾಗಿದ್ದಾದರೆ, ನಿಮ್ಮ ಹೌದಲ ಹೀಡಿಯನ್ನು ತುನಃ ತುಂಜಿಸಿಕೊಳ್ಳಲ ಎಂದು ನಾನು ಅಗ್ರಹಿಸುವವನಾಗಿದ್ದೇನೆ (ಗಲಾತ್ಯ 6:1; ಯಾಕೋಬ 5:19, 20; ಅಪೋಸ್ತಲರ ಕೃತ್ಯಗಳ 8:22; ಯಾಕೋಬ 5:16).

ಕರ್ತನೆಡೆಗೆ ಬರಲು ಅನೇಕ ಮಾರ್ಗಗಳವೆ ಎಂಬ ನುಳ್ಳನ್ನು ಸ್ವೀಕಾರಿಸಿ ಮಾರಾಟ ಮಾಡಿದ್ದಾನೆ, ಅದರೆ ಯೀಂನು “ನಾನೇ ಮಾರ್ಗವು” ಎಂದು ಹೇಳಿದ್ದಾನೆ (ಯೋಹಾನ 14:6; ಒತ್ತಿ ಹೇಳಿದ್ದ ನನ್ನದ್ದು<sup>35</sup>). ಲಜಿತವಾದ ದೇವರ ಚಾಕ್ಯದ ಬದಲಾಗಿ ಮಾನವನ ಬೋಧಿಯನ್ನು ಬದಲಾಯಿಸಬೇಕೆಂದ.

## ಪೂರ್ವಿತಿ

ಯೀಂನುವಿನ ಸಂಪ್ರದಾಯದ ಮೇಲನ ಬೋಧನೆಯ ನನ್ನ ಅಜರಣೆಯಲ್ಲಿ ನಾನು ಕಳಲಂಕುಶವಾಗಿ ಇರಬೇಕೆಂದು ಪ್ರಯತ್ನಿಸಿದ್ದು, ಇದು ಎರಡು ಭಾಗಗಳಷ್ಟು ತ್ರಂಗದವಾಗಿದೆ. ನಿಂತು ಇದನ್ನು ಇದೇ ಲಿಂಗ ಇಟ್ಟಿಂಡಿವಿನಿಂದಿಲ್ಲ, ಬೋಧನೆಯ ಒಂದು ಭಾಗವು ಭಾನುವಾರ ಮುಂಜಾನೆ ಮತ್ತು ಎಡನೆಯ ಭಾಗವು ಸಂಜೆಯಲ್ಲಿ ನಿಂತು ಬೋಧಿಸಿನಬಹುದು. ಯಾವುದು ನಿಮ್ಮ ಕೆಳಿಗಳಿಗೆ ಹೆಚ್ಚು ಅಪ್ಪಿಯಾಗಿದೆಯೋ ಅದನ್ನು ಒತ್ತಿಹೆಚ್ಚಿತ್ತು ಒಂದು ತ್ರಂಗವನ್ನು ಎರಡು ಭಾಗವಾಗಿಸಬಹುದು.

ನಿಮ್ಮ ಬೋಧನೆಯನ್ನು ತ್ರಂಗತ ಹಡಿಸುವ ಭಾಗಕ್ಕೊಳ್ಳುತ್ತರ, ಸಂಪ್ರದಾಯ ಮತ್ತು ನಕ್ಷೆ ಎಂಬ ವ್ಯಾತ್ಯಾಸಿತಿಯ ಜಾಟನ್ನು ನಿಂತು ಬಳಸಬಹುದು. ನಿಂತು ಹಾರಂಜಿಸುವುದಕ್ಕುಗಿ ಕೆಲ ವಿಜಾರಣೆ (ಬಿಧಿ ಮೂಲಗಳಲ್ಲವೆ):

ನಂತರದಾಯಗಳು

ಮನುಷ್ಯಲಂದ (ದುರುಪಯೋಗವಾದಾಗಿ)

ಮನುಷ್ಯರನ್ನು ಮೆಚ್ಚಿಸಲು (ನೋಡಿಲ ಗಳಾತ್ಯ 1:14)

ಬಾಹ್ಯ ಅಂಶಗಳನ್ನು ಒತ್ತಿ ಹೇಳುವದು

ಕ್ರೋಳಾದದ್ದು

ಆಜಾರಗಳನ್ನು ಒತ್ತಿ ಹೇಳುವದು

ಶಾಸ್ಯ ಮಾತುಗಳನ್ನು ಉತ್ಪಾದಿಸುವಂಥದ್ದು

ಮಾತುಗಳನ್ನು ಬದಲಾಯಿಸುವದು

ಗುಲಾಮಗಿಲಯಾಲ್ ಅಂತ್ಯ

ನತ್ಯ

ದೇವಲಂದ (ಬಳನಲ್ಲವ್ವಾಗಿ)

ದೇವರನ್ನು ಮೆಚ್ಚಿಸುವಂಥದ್ದು

ಅಂತರ್ಯಾವನ್ನು ಒತ್ತಿಹೇಳುವದು

ಮೂಲಭೂತವಾದದ್ದು

ನೀತಿವಂತಿಕೆಯನ್ನು ಒತ್ತಿಹೇಳುವದು

ಬದಲಾದ ಜೀವಿತವನ್ನು ಉತ್ಪಾದಿಸುವದು

ವಾಕ್ಯವನ್ನು ಹೊಗಳುವದು

ನ್ವಾತಂತ್ರದಾಲ್ ಅಂತ್ಯ (ಯೋಹಾನ 8:31, 32)

ಇಪ್ಪಣಿಗಳು

<sup>1</sup>ಹಿಂದಿನ ಹಾರದಳ್ಳನ ಟಿಪ್ಪಣಿಗಳ ಬಾಹ್ಯರೇಖೆಯ ಇತರಪುಗಳಿಗೆ ನಬೀಪವಾಗಿದೆ. <sup>2</sup>ಹಿಂದಿನ ಸಂಪೂರ್ಣದಾಯಗಳನ್ನು ತೆಗೆಳುವಂಥವರು ನಾಜಿನ ಸಂಪೂರ್ಣದಾಯಗಳನ್ನು ಸ್ವಾಹಿಸುವುದರಳ್ಳ ಬಹಳ ತಳ್ಳಿನರಾಗಿರುತ್ತಾರೆ. ಅತ್ಯು ಅವರು ತಮ್ಮ ಬೋಧನೆಯ ಬಗ್ಗೆ ನಿಲಯಿಂದು ವಾದಿಸುತ್ತಾ ಹಂತ ವಾದಿಗಳಾಗಿ ಇರುತ್ತಾರೆ ಎಂದು ನಭಾಜಿತತೆಯ ಬಿಧ್ಯಾರ್ಥಿಯಾಗಿದ್ದ ಸಮಯದಳ್ಳ ನಾನು ತಿಳಿದುಕೊಂಡುನ್ನು. <sup>3</sup>ಇದು ಬಹು ನಾಬಿರ ಜನಲಿಗೆ ಉಂಟಾಗಿಸಿದ ಮತ್ತು ನಿಳಿನ ಮೇಲೆ ನಡೆದ ಅಧ್ಯುತ್ತ ಕಾಯಂಗಳಿಗಿಂತ ಸ್ವಲ್ಪ ನಂತರದ್ದು ಅಿತ್ತು (ಮತ್ತಾಯ 14:15-33); ಈ ಅಧ್ಯುತ್ತ ಕಾಯಂಗಳು ನಡೆದಾಗ ಯೆಂನು ಕರ್ತನೆಾಬುಂಜಳ್ಳ ಇದ್ದನು ಎಂದು ಯೋಜಾನ 6:17, 59 ನೂಜಿನುವುದಾಗಿದೆ. “ನನ್ನ ಭಾಗದಳ್ಳ, ನಾವು “ಇಪ್ಪಾಗಳು ಫಲನಾಯರ ಮೇಂಜಿನಿಂದ ನಡೆಯುವಪುಗಳಲ್ಲ” ಅಧಿಬಾ “ಇಪ್ಪಾಗಳು ಫಲನಾಯರ ತೋಳದ ಬಿಧಿಗಳು ಅಲ್ಲ” ಎಂದು ಹೇಳುತ್ತೇವೆ. ನಿಂತು ಇಯಹೆ, ನಿಂತು “ನಾಮಾಸ್ಯ” ಎಂಬ ಪದವನ್ನು ಇನ್ನು ವರ್ಣಮಾಯಿವಾಗಿಸುತ್ತಾನು. <sup>5</sup>ಈ ವಿಪರ್ಜಣಾತ್ಮಕ ಪದವು ಸ್ವಯಂ ಸ್ವಾಷಿಕೃತವಾಗಿದೆ. ಕೊಳ್ಳಿಯ ಹೊಡೆಯುವ ಶ್ರಾಂತಿಯ ಇನ್ನೊಂದು ಶ್ರಾಂತಿಯನ್ನು ಕೊಳ್ಳಲಬಯಿಸಿದರೆ, ತನ್ನ ದಾಜಿಯ ಕುತ್ತಿಗೆ ಮೇಲೆ ದಾಜಿಮಾಡುವುದಾಗಿದೆ. <sup>6</sup>ಈ ವಾದದ ಸರಬಿ ಈ ಅಂಶದ ಮೇಲೆ ಅವಲಂಭಿತವಾಗಿದೆ (1) ಫಲನಾಯರ ಅರ್ತನನ್ನು ಕೊಳ್ಳಲು ನೆವಪನ್ನು ಹೊಡುತ್ತಿದ್ದರು (ನೋಡಿ ಯೋಹಾನ 5:18; 7:1) ಮತ್ತು (2) ಈ ಫಲನಾಯರ ಅರ್ತನನ್ನು ಅರೋಹಿಸಿನಲು ಯೆರಾನಲೇಬಿಸಿಂದ ಬಂದವರಾಗಿದ್ದರು. R. C. ಪ್ರೋಫೆಸರ್ ರವರು ಇಪರಿನ್ನು “ದೇಶದ ಅಜಾತಗಳ ಗುಂಪು” ಎಂದು ಕರೆಯುತ್ತಾರೆ. <sup>7</sup>ತೀನು ಜಾವಣ ಜರಿತ್ತೇ, 2ನೇ ತುನ್ನಕಡಲ್ಲ ಸಿಕ್ಕುವ “ಕಾಳಿತ್ತಿರುವ ಜಾಗಾಜ್” ಎಂಬ ಹಾರವನ್ನು ತುನ್ನರಾವತ್ತಾಸಿಲ. ಯೆಂನುಬಿನ ವೈಗಳ ಸಕ ಇತರ ಅರೋಹಿತಗಳಳ್ಳ ಸಿಕ್ಕಿಸಬೇಕಂದ ತುಯಿತ್ತಿಸಿ ಆದರಳ್ಳ ಯಿಂದಿಯಾದರು. <sup>8</sup>ಹಂತಯಾಕ್ತ ರೀತಿಪದವು ಹರಧ್ಯೆನು ಅಗಿದೆ. ಹ್ಯಾರಾ ಇದು ಬಿಶೇಷವಾಗಿದ್ದ ನಾಮಾಸ್ಯವಾಗಿ “ಜೊಡಿಯಾಲ್ರಾವು” ಎಂಬ ಅರ್ಥವನ್ನು ಕೊಡುವುದಾಗಿದ್ದು, ಹೊಸಿನ್ ಎಂಬದರ ಮೂಲ ಅರ್ಥವು “ಕೊಡು” (ಅಥವಾ ಬದಲಾಯಿಸು) ಎಂಬ ಅರ್ಥವನ್ನು ಕೊಡುವುದಾಗಿದೆ. ಗ್ರೀಕ್ ಹಂಡಿತರ ಪ್ರಕಾರ, ಹ್ಯಾರಾ ಮತ್ತು ಹೊಸಿನ್ ಇಪ್ಪಾಗಳ ಸಂಯೋಜನೆಯು “ಇತರಲಿಗೆ ವರ್ಗಾಯಿಸಲ್ಪಟ್ಟಂಥದ್ದನನ್ನು”

సూజినువంధ్యాగిద. మాకం 7:13రల్ల నాముపద మత్తు శ్రియాషదగిలేరకు బళస్తుట్టిపె. “సింపు హన్తుంతరసిద సిమ్మె సంతుదాయగళ”<sup>9</sup> ఎంబ భాగిద వజనగిళన్ను భాణాంతరలసిదే. Edgar J. Goodspeed and J. M. Powis Smith, *The Short Bible: An American Translation* (New York: Modern Library, 1933), 347. <sup>10</sup> ఈ పుస్తకదళ కిందే సిక్కువ “సింపు నంబుత్తీలా?” ఎంబ తాపస్సు సోడిలి.

<sup>11</sup>మత్తుయ 19:3-9న్ను నంతరదళు నాపు అధ్యయన మాడువాగ, నాపు కిలేలో మత్తు శబ్దు ఈ ఇబ్బరు వ్యక్తిగిళ బగ్గె నంష్టిష్టువాగి జజిస్ నోఱి. <sup>12</sup> ఈ నంతుదాయగిళు క్రి.శ. తనేయ శతమానదళయే బిశా ఎందు కరేయల్చుప కాయదళు ఒట్టాగ్గి కొడినల్చుట్టపుగిళాగిపె. మారనేయ శతమానద కొనేయల్ల, ఇదు ఇతర నంగితిగిళు విస్మృతవాగి బలు బిస్వారపుళ్ళ నంపుటపాగి థాలమడ్ ఎందు కరేయల్చుట్టిపు. థాలమడ్ ఇదు ఇందిగు యేహది రజ్జుగిళ అధికార ఎందు కరే యల్చుతుక్కదే. <sup>13</sup> కేంగా ఇదు నిజవల్ల. ఇందు బిభద్ ధాబిక గుంపుగిళ తమ్ము మానవ సిబుక సియమగిళ అశ్వోనులలంద కఱసల్చుట్టపుగిళ మత్తు “జజిసింద” మాజికవాగి శతమానగిళ కిందేయే కొడినల్చుట్టపుగిళ ఎందు సమఫిసికొట్టుప ఇదక్క సమానవాద ఆరోపచన్ను మాడుత్కపె. <sup>14</sup> Warren W. Wiersbe, *The Bible Exposition Commentary*, vol. 1 (Wheaton, Ill.: Victor Books, 1989), 134. <sup>15</sup> లుదాకరణీగ యాజకకాండ 15:5-8, 10-12న్ను ఓదిలి. యాజకరు తేలిచుకొట్టిద్ద లింతి మత్తు గుడారపన్ను ప్రపేలిసుప మున్సు తేలిచుకొట్టుపదర బగ్గె ఇస్సుందు లుదాకరణీయ (బిమోఇన్కాండ 30:19; 40:12). <sup>16</sup> మత్తుయ 23రల్ల “భారవాద హోరే గిళన్ను ... జనర హెగలన మేలే హోలినుత్తురై” ఎందు ఫలనాయిరస్సు యేఁను ఆరోఇ హిసిదసు (పజన 4). ఈ హేతుకొట్టన్ను ఆకున హేఁచ వాగ ఈ భారవాద సంప్రదాయగిళ హేశ్చి క్రిస్తున్న మనదళు ఇద్దపు. <sup>17</sup> ఇంధ నంతుదాయక్కు ఫలనాయిర ప్రభావపు యేహది జనరేల్లిగు నంపుణాణవాగి ద్యునందిన బిధియ ఒందు భాగవాగిత్తు. <sup>18</sup> ఈ వ్యాఖ్యేయ నన్ను NASBయ త్రుతిగే త్రముల న్యానపన్ను ఒదగినుపుదాగిదె. <sup>19</sup> Alfred Edersheim, *The Life and Times of Jesus the Messiah*, New Updated Version (Peabody, Mass.: Hendrickson Publishers, 1993), 482. <sup>20</sup> “కొళయుచదు” ఇదర ర్రిఇం భాణాంతరపు “దీఁక్కు న్యానమాడుచదు” అధించ “చుట్టుచదు” ఎంధా కొడుపుదాగిదె.

<sup>21</sup> ఒదు నాబిర జనరు తమ్ము క్యుగిళన్ను తేఱియదే లాటమాడలు యేఁను అపకాల కేంట్సు ఎంబ మాతు ఫలనాయిరస్సు తలుహితి ఎంబ నాధ్యతెయిల కూడా ఇదె. ఒదు నాబిర జనరిగే లాటమాడినుపదు ఈ ఘటనగిరింత స్ఫ్లూముంజే ఇదు సంభవిసిత్తు. <sup>22</sup> నంప్రదాయదంకె, అందరే “మానపన నంప్రదాయ” ఎందధి. ఈ ముఖ్య నంగితి మత్తు ఎరడనేయ ముఖ్య నంగితిగిళ ముందిన ప్రసంగదళ హేఁఇఁ ఒందరమేలిందు బందిపె, ఆదరే త్రుతియిందే త్రములవాగిద్దు బేఁరేయాగి గమన సేఱియుపుదక్కు యోఁగ్గువా గిపె. <sup>23</sup> ఆకును అపరన్ను కపటగిళ ఎందు కరేదను (మత్తుయ 15:7). అపరు కొఱపగిరిండయోఁ ఇల్లప్పోఁ అదర బగ్గె ఆకును మూలంతకవాగి కాశజయన్ను హోందిరాల్ల (మత్తుయ 15:12-14). <sup>24</sup> నోఁడుత్తుల కేఱుత్తుల ఇద్ద జనర గుంపిన ప్రయోజనిక్కార్చి ఆకును ఒందు మట్టద ఆరోపక్క నంప్రదాలు లక్తులిసిదను (మత్తుయ 15:10, 11; మాకం 7:14-16); ఆదరే ఆకును ఫలనాయిరేఁందిగే నేరచవాగి మాకనాడుత్తులువాగ కాగే మాడాల్ల. <sup>25</sup> మత్తుయిను యేఁనుచిన ఆరోపచన్ను మత్తు యేఁయిసింద వ్యాఖ్యేయన్ను మేందలు దావలిసిద్దానే. మాకంను త్రమవస్సు అదలుబదలు మాడిద్దానే. నలయాద త్రుపు ఇల్ల మాకప్పారద్దెల్ల. ఇంధ అల్ల బదలాచణగిళ వ్యేయత్తిక నాట్టిగిళన్ను హోరచుపడిసి ఇయపుగిళాగిపె. <sup>26</sup> మాకంను “... మేఁలేగాగి హేఁల్చుట్టుద్దు” ఎందు బరేదిద్దానే (మాకం 7:10). దేవపర మేఁలేగి ధమాత్తపన్ను తొంట్రగ మేఁలేయ దేవపర త్రేరణేయిందమాతనాదిదను ఎంబుదక్కే ఇదు ఇస్సేందు ఆధారవాగిపె. <sup>27</sup> దృష్టింతదళుచంతె, నాపు నామాన్యవాగి యేఁఇసుచంత హదగగిళ తండెతాయగిళ బగ్గె అల్ల “కెంట్టుద్దాగి మాకనాడుపుదర బగ్గె” (శిఫినుపదు) యావ నూజనేయా ఇల్ల, ఆదరే అసుంధాయక తండెతాయగిళగే యాపుదే నశాయమాడి హోరగే కశనపుదర ఫలితామపు అపర మేలే “శాహవస్సు” తరువుదాగిద్దు అపరన్ను హసిచేయింద ఇదుచదు మత్తు అధిఁంగతిగి తరువుదన్ను బండినుపుదాగిత్తు.

<sup>28</sup>അ അസ്തിയു ദേവലിന് നേരിട്ടുദാനും, അ വ്യക്തിയു താൻ ജീവിസിരുവ തന്ക് തന്മു വേയ്തിക്കു ലുഹയോന്തുക്കേ ഭക്ഷിക്കിണഞ്ചുഭമ്പുമു എന്ദു കെലപരു ഉളകിസുവച്ചരാഗിദാരു.

<sup>29</sup>Vine, 232പ്രജ്ഞ, ചാവാഖ്യസിനലാറിദേ. ഹശ്ചയു ഒരുംബകിക്കേയു നയമുവേദനരേ, ഹരക്കേയിന്നു അപ്പുകോഞ്ചുലേബേക്കു എന്ദാറിത്തു (സോറി അരഞ്ഞകാംഡ് 30), ആദർ ഹരക്കേഗജാറിന് ആ നിയമുഗജന്നു അസ്ത്രയുംവദു അംഘ ലൈഡിയാളു ഹത്തു അഞ്ചീഗജ മൂലഭ്രാത് തങ്ഗർഖി ബിന്ദി സിലസിദംതാറിദ്ധു ആദു ഹാസ്യസ്വദവാറിദേ. <sup>30</sup>ഒബ്ജുനു ഹോംദിദ എല്ലപ്പണഞ്ചു കഴീയുക്കൈലുപദു അഗ നാഡ്യവിരുപംഥദേ അറിദേ (മുത്രായ 6:19): ഈ ദിനദല്ലു നക്ക ഇദു നാഡ്യ

<sup>31</sup>നബ്ലീസിനീ നംബംധിസിദംതേ ബിക്സിതചാദ തേല ഹാസ്യസ്വദ നിയമുഗജന്നു ഈ ഹിംദേ നാപു ഗമ്മസിസിദ്ദേബേ (കീസ്റ്റന ജീവനം ജലത്തേ, 2നേ പുസ്തകദജ്ജ സിക്കുപ്പ് “ക്കാഡുപ്പിരുവ ജരുഗാജീ” എംബ ഹാരവന്നു പുനരാവരീസില). <sup>32</sup>കീസ്റ്റന ജീവനം ജലത്തേ, 1നേ പുസ്തകദജ്ജ സിക്കുപ്പ് “യീക്കാദിഗിജ ഹബീബു” എംബ ജാപ്പന്നു നേരുറി. <sup>33</sup>ആദേ ലൈഡയു നംതുദായംദിദ ക്കാഡിദ നഭീറഖു നമ്മു സ്ത്രീദജ്ജ ഇവേ, ആദരേ അവുറഖ ധാബിരാ ഗുംതുഗജ്ജ ത്രബലവാറിലു, <sup>34</sup>J. W. McGarvey and Philip Y. Pendleton, *The Fourfold Gospel or A Harmony of the Four Gospels* (Cincinnati: Standard Publishing Co., 1914), 396. <sup>35</sup>സിജവാറിയൂ, റിംകോ വേദഭാഗദജ്ജയേ അ ഒത്തുന്നു കൈഡലാറിദേ.